



II Semester B.Com. Examination, May 2011

(Semester Scheme)

Commerce

FINANCIAL ACCOUNTING – II

Time : 3 Hours

Max. Marks : 90

Instruction : Answer should be either in Kannada or in English.

SECTION – A

Answer any 10 of the following. Each question carries 2 marks.

(10×2=20)

1. a) What is mean by fire claims ?
- b) What is single entry system of book-keeping ?
- c) What is a quasi single entry system ?
- d) What are Independent branches ?
- e) Mention four advantages of departmental accounting.
- f) Mention four Indian Accounting Standards.
- g) Mention the basis of apportionment of the following expenses case of departmental accounting :
 - i) Advertising Expenses
 - ii) Canteen Expenses.
- h) Calculate the amount of claim by applying average clause.
Loss of stock by fire Rs. 4,00,000
Amount of policy Rs. 3,42,000
Total value of stock on the date of fire Rs. 4,56,000.
- i) Ascertain credit sales when
Opening Debtors Rs. 30,800
Cash Rs. 70,000
Bills receivables dishonoured Rs. 1,800
Bad debts Rs. 2,800
Closing debtors Rs. 25,500





- j) Give a specimen of bills receivables account as prepared under single entry system.
- k) How do you calculate gross profit ratio ?
- l) Mention two objectives of branch account.

SECTION – B

Answer **any five** of the following. **Each** question carries **5** marks. (5×5=25)

2. What are the advantages of single entry system ?
3. Explain briefly any five Indian Accounting standards.
4. Fire occurred in the premises of Mr. Ramu on October 31, 2009. All stock were destroyed except to the extent of Rs. 2,800, from the following details ascertain the claim to be lodged by Mr. Ramu.

Final account of Ramu were prepared on 31-12-2008 :

| | |
|---------------------------------------|--------------|
| Sundry creditors on 31-12-2008 were | Rs. 25,000 |
| Sundry creditors on 31-10-2009 were | Rs. 20,000 |
| Stock on 31-12-08 was | Rs. 15,000 |
| Sales from 1-01-09 to 20-10-09 amount | Rs. 1,34,000 |
| Payments to creditors | Rs. 1,30,000 |

Normal rate of gross profit on sales was 20 %

5. From the following particulars, prepare branch A/c showing the profit or loss from the branch.

| | |
|----------------------|------------|
| Opening stock | Rs. 1,000 |
| Goods sent to branch | Rs. 50,000 |
| Cash sales | Rs. 55,000 |
| Expenses | Rs. 3,000 |

Closing stock could not be ascertained but it is known that the branch usually sells at cost plus 25 % . The manager is entitled to a commission of 10 % on the profit of the branch before charging such commission.



6. From the following particulars of Rama Enterprises prepare departmental trading and profit and loss account.

| Particulars | Dept. - A | Dept. - B |
|------------------|------------|------------|
| Opening stock | Rs. 5,000 | 8,000 |
| Purchases | Rs. 20,000 | 16,000 |
| Sales | Rs. 45,000 | 30,000 |
| Wages | Rs. 3,000 | 2,000 |
| Closing stock | Rs. 12,000 | 10,000 |
| Other expenses : | | |
| Office salaries | | Rs. 24,000 |
| Rent | | Rs. 16,000 |
| Discount allowed | | Rs. 4,500 |
| Discount earned | | Rs. 1,440 |



Office staff appointed 10 persons in Dept. A and 5 persons in Dept. B. Area occupied 100 sq. ft. by Dept. A and 60 sq. ft. by Dept. B.

7. From the following figures from the books of Manasa, you are required to calculate credit sales and total sales.

| | Rs. |
|----------------------------------|----------|
| Debtors in beginning of the year | 1,30,000 |
| Cash received from debtors | 1,90,000 |
| Discount allowed | 4,000 |
| B/R received | 16,000 |
| B/R dishonoured | 2,000 |
| Bad debts | 1,000 |
| Cash sales | 13,000 |
| Returns Inward | 5,200 |
| Closing balance of debtors | 65,000 |



8. Journalise the following transactions in the books Head Office.
- The Head Office sends goods worth Rs. 80,000 to Mysore branch.
 - Head Office pays the salary bill of Mysore branch Rs. 30,000.
 - Mysore branch remits cash to Head Office A/c Rs. 8,000.
 - Mysore branch receives Rs. 6,000 on behalf of Head Office from their debtors.
 - Mysore branch received a bills receivables from Head Office debtors Rs. 3,500.

9. Calculate Gross profit percentage from the following information.

| | Rs. |
|------------------------|----------|
| Opening stock of goods | 40,000 |
| Purchase of goods | 2,80,000 |
| Wages paid | 50,000 |
| Direct Expense | 20,000 |
| Sales | 4,50,000 |
| Closing stock | 30,000 |

SECTION - C

Answer **any three** of the following. **Each** question carries **15** marks : **(3×15=45)**

10. Fire occurred in the premises of Mr. Ramu on 20th April 2010. In order to make a claim on their fire policies in respect of stock, they ask your advice and you are able to obtain the following informations.

| Particulars | 2008 | 2009 | 2010 |
|----------------------|----------|----------|--------|
| | Rs. | Rs. | Rs. |
| Opening stock valued | 32,400 | 36,000 | 36,900 |
| Purchases | 80,000 | 81,000 | 6,000 |
| Sales | 1,32,000 | 1,40,000 | 12,000 |
| Wages | 19,000 | 20,900 | 2,000 |
| Closing stock valued | 36,000 | 36,900 | - |

The stock salvaged was Rs. 2,000.

It was practice of the firm to value of the stock at 10 % less than cost. Determine the amount claim to be recovered from Insurance Company.



11. The following information is obtained from the books of Mr. Kumar who maintained the under single entry system.

1) **Receipts for the year ended 31-12-2010 :**

| | Rs. |
|---|------------|
| From Debtors | 1,76,250 |
| Cash sales | 41,250 |
| Paid by Mr. Kumar (addition capital) | 25,000 |

Payments during the year

| | Rs. |
|-------------------|------------|
| New plant bought | 6,250 |
| Drawings | 15,000 |
| Salaries | 11,250 |
| Wages | 67,250 |
| Interest paid | 750 |
| Rent paid | 13,250 |
| Light and power | 4,750 |
| Sundry expenses | 21,250 |
| Paid to creditors | 7,625 |

2) **Assets and Liabilities :**

| | On 01-01-10 | 31-12-10 |
|------------------|--------------------|-----------------|
| | Rs. | Rs. |
| Sundry creditors | 25,250 | 24,000 |
| Sundry debtors | 37,500 | 61,250 |
| Bank | 6,250 | - |
| Stock | 62,500 | 31,250 |
| Plant | 75,000 | 73,150 |

Prepare Trading and Profit and Loss A/c and Balance Sheet.



12. Bangalore H.O. of a company invoice goods to its Mandya branch at 20 % profit on sales price. The branch sends cash daily to the H.O., all expenses are paid by the H.O., except for petty expenses, which met by the Branch Manager. From the following particulars, prepare the branch account in the book of Bangalore H.O.

| | Rs. |
|--|--------|
| Stock on 01-01-2010 (Invoice price) | 15,000 |
| Debtors on 01-01-2010 | 9,000 |
| Cash on 01-01-2010 | 400 |
| Furniture on 01-01-2010 | 1,200 |
| Goods received from H.O. (Invoice price) | 80,000 |
| Goods return to H.O. | 1,000 |
| Goods returned by debtors | 480 |
| Cash received from debtors | 30,000 |
| Cash sales | 50,000 |
| Total sales | 80,000 |
| Discount allowed to debtors | 300 |
| Expenses paid by H.O. | |
| Rent | 1,200 |
| Salary | 2,400 |
| Stationery | 300 |
| Petty expenses paid by branch | 280 |
| Stock on 31-12-10 | 14,000 |
| Depreciation on furniture at 10 % p.a. | |



13. Mr. Ramesh who is running a departmental stores, has supplied you with the following ledger balances.

| Particulars | Dept. - A | | Dept. - B | |
|---------------------------|-----------|--------|-----------|--------|
| | Rs. | Rs. | Rs. | Rs. |
| Stock on 01-01-2010 | | 2,000 | | 4,000 |
| Purchases - A - 6,000 Kgs | | 10,000 | | |
| B - 18,000 Kgs | | | | 16,000 |
| Wages | | 1,200 | | 1,600 |
| Sales | | 20,000 | | 30,000 |
| Rent and Taxes | | 1,200 | | |
| Salaries | | 1,440 | | |
| Carriage-inwards | | 480 | | |
| Advertisement expenses | | 1,560 | | |
| Discount (Credit) | | 360 | | |
| Furniture and Fixture | | 8,000 | | |
| Debtors | | 1,600 | | |
| Investments | | 10,000 | | |
| Creditors | | 800 | | |
| Capital | | 16,000 | | |
| Drawings | | 400 | | |
| Bank | | 6,000 | | |
| Cash | | 1,680 | | |

Prepare departmental trading and profit and loss account for the year ended 31-12-2010 and the balance sheet after taking into consideration the following adjustments.

- a) Closing stock on 31-12-2010 Dept. A - 2,000 Rs., Dept. B - 4,000 Rs.
- b) Internal transfer of goods from Dept. - A to Dept. - B Rs. 200 at cost.
- c) Space occupied by Dept. - A 200 Sq. feet, Dept. - B 400 Sq. feet.
- d) Other income and expenses should be apportioned on the basis which you think most inevitable.



14. The following is the Trial balance of the Mandya branch as at 31-12-2010.

| Particulars | Dr. | Cr. |
|--------------------------|-----------------|-----------------|
| | Rs. | Rs. |
| Furniture | 5,600 | |
| Cash at bank and on hand | 7,120 | |
| Rent | 3,840 | |
| Salaries | 6,000 | |
| Debtors and creditors | 14,800 | 7,400 |
| Office expenses | 1,880 | |
| Goods supplied to H.O. | | 24,000 |
| Purchases | 75,200 | |
| Sales | | 1,52,000 |
| Goods receive from H.O. | 32,000 | |
| Stock on 01-01-2010 | 24,000 | |
| Head office account | 12,960 | |
| | 1,83,400 | 1,83,400 |

Closing stock was valued at Rs. 5,400. The branch account in the H.O. books on 31-12-2010 stood at Rs. 1,840 (Dr.). Goods worth Rs. 10,000 sent by the H.O. to branch and remittance of Rs. 4,800 sent by branch to H.O. were in transit.

Incorporate above trial balance of the branch in H.O. and to give the Mandya branch account appearing finally in the H.O. books.



ಕನ್ನಡ ಆವೃತ್ತಿ

ವಿಭಾಗ - ಎ

ಕೆಳಗಿನ ಯಾವುದಾದರೂ ಹತ್ತು ಪ್ರಶ್ನೆಗಳಿಗೆ ಉತ್ತರಿಸಿರಿ. ಪ್ರತಿ ಪ್ರಶ್ನೆಗೆ ಎರಡು ಅಂಕಗಳು.

(10×2=20)

1. a) ಬೆಂಕಿ ವಿಮೆಯ ನಷ್ಟಪರಿಹಾರ ಪಟ್ಟಿಯೆಂದರೇನು ?
- b) ಏಕ ನಮೂನಾ ಪದ್ಧತಿ ಎಂದರೇನು ?
- c) ಬಹುಮಟ್ಟಿನ ಏಕ ನಮೂನಾ ಪದ್ಧತಿ ಎಂದರೇನು ?
- d) ಸ್ವಾವಲಂಬಿ ಶಾಖೆಗಳು ಎಂದರೇನು ?
- e) ಇಲಾಖಾ ಪದ್ಧತಿಯ ನಾಲ್ಕು ಅನುಕೂಲಗಳನ್ನು ಹೆಸರಿಸಿರಿ.
- f) ನಾಲ್ಕು ಭಾರತೀಯ ಲೆಕ್ಕ ಮಾಪಕಗಳನ್ನು ಹೆಸರಿಸಿರಿ.
- g) ವಿಭಾಗೀಯ ಲೆಕ್ಕಾಚಾರ ಲೆಕ್ಕಗಳಲ್ಲಿ ಯಾವ ಆಧಾರದ ಮೇಲೆ ಈ ಖರ್ಚುಗಳನ್ನು ಹಂಚುವಿರಿ ?
 - i) ಜಾಹೀರಾತು ಖರ್ಚು
 - ii) ಕ್ಯಾಂಟಿನ್ ವೆಚ್ಚ
- h) ಈ ಕೆಳಗಿನ ವಿವರಗಳಿಂದ ಸರಾಸರಿ ಕಲಮಿನ ಅನುಸಾರವಾಗಿ ನಷ್ಟ ಪರಿಹಾರ ಪಟ್ಟಿ ತಯಾರಿಸಿ.

| | |
|----------------------------|--------------|
| ಬೆಂಕಿಯಿಂದ ನಷ್ಟವಾದ ದಾಸ್ತಾನು | ರೂ. 4,00,000 |
| ಪಾಲಿಸಿಯ ಮೊತ್ತ | ರೂ. 3,42,000 |
| ಒಟ್ಟು ದಾಸ್ತಾನಿನ ಮೊತ್ತ | ರೂ. 4,56,000 |
- i) ಕೆಳಗಿನ ಮಾಹಿತಿಯಿಂದ ಉದ್ದರಿ ಮಾರಾಟವನ್ನು ಕಂಡುಹಿಡಿಯಿರಿ.

| | |
|--------------------------|------------|
| ಪ್ರಾರಂಭಿಕ ಸಾಲಗಾರರು | ರೂ. 30,800 |
| ನಗದು | ರೂ. 70,000 |
| ಬರಬೇಕಾದ ಹುಂಡಿಗಳ ತಿರಸ್ಕಾರ | ರೂ. 1,800 |
| ಕೆಟ್ಟಸಾಲಗಳು | ರೂ. 2,800 |
| ಅಂತಿಮ ಸಾಲಗಾರರು | ರೂ. 25,500 |
- j) ಏಕ ನಮೂನಾ ಪದ್ಧತಿಯಲ್ಲಿ ತಯಾರಿಸುವ ಸ್ವೀಕರಿಸಬೇಕಾದ ಹುಂಡಿಗಳ ಖಾತೆಯ ಮಾದರಿಯನ್ನು ಕೊಡಿ.
- k) ಸ್ಥೂಲ ಲಾಭ ಅನುಪಾತವನ್ನು ಹೇಗೆ ಕಂಡುಹಿಡಿಯುವಿರಿ ?
- l) ಅಂತರಶಾಖ ಲೆಕ್ಕದ ಎರಡು ಉದ್ದೇಶಗಳನ್ನು ಹೆಸರಿಸಿರಿ.



ವಿಭಾಗ - ಬಿ

ಯಾವುದಾದರೂ ಐದು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ ಐದು ಅಂಕಗಳು.

(5×5=25)

2. ಏಕ ನಮೂದು ಪದ್ಧತಿಯ ಅನುಕೂಲಗಳಾವುವು ?
3. ಯಾವುದಾದರೂ ಐದು ಭಾರತೀಯ ಲೆಕ್ಕ ಮಾಪಕಗಳನ್ನು ವಿವರಿಸಿ.
4. ಮಿ. ರಾಮುರವರ ದಾಸ್ತಾನು ಶೇಖರಿಸಿದ್ದ ಉಗ್ರಾಣಕ್ಕೆ ದಿನಾಂಕ 31-10-2009 ರಂದು ಬೆಂಕಿ ತಗುಲಿ ರೂ. 2,800 ಬೆಲೆಯ ಸರಕನ್ನು ಹೊರತು ಪಡಿಸಿ ಉಳಿದೆಲ್ಲಾ ಸರಕು ನಾಶವಾಯಿತು. ಈ ಕೆಳಗಿನ ವಿವರಗಳಿಂದ ರಾಮುವಿನ ನಷ್ಟಪರಿಹಾರ ಬೇಡಿಕೆಯನ್ನು ಕಂಡುಹಿಡಿಯಿರಿ.

ರಾಮುರವರ ಅಂತಿಮ ಲೆಕ್ಕವನ್ನು 31-12-2008ರಂದು ತಯಾರಿಸಲಾಗಿದೆ.

| | |
|---|--------------|
| ಚಿಲ್ಲರೆ ಸಾಲಿಗರು 31-12-2008 ರಂದು ಇದ್ದಂತೆ | ರೂ. 25,000 |
| ಚಿಲ್ಲರೆ ಸಾಲಿಗರು 31-10-2009 ರಂದು ಇದ್ದಂತೆ | ರೂ. 20,000 |
| ದಾಸ್ತಾನು 31-12-2008 ರಂದು ಇದ್ದಂತೆ | ರೂ. 15,000 |
| ಮಾರಾಟ 01-01-09 ರಿಂದ 20-10-2009 ರವರೆಗೆ | ರೂ. 1,34,000 |
| ಸಾಲಿಗರಿಗೆ ಪಾವತಿಸಿದ್ದು | ರೂ. 1,30,000 |

ಸರಾಸರಿ ಸ್ಥೂಲ ಲಾಭ ಅನುಪಾತ ಮಾರಾಟ ಬೆಲೆಯ ಶೇ. 20.

5. ಈ ಕೆಳಕಂಡ ವಿವರಗಳಿಂದ ಶಾಖೆಯ ಲಾಭ ನಷ್ಟವನ್ನು, ಶಾಖೆಯ ಲೆಕ್ಕದಿಂದ ತೋರಿಸಿರಿ.

| | |
|----------------------|------------|
| ಪ್ರಾರಂಭಿಕ ದಾಸ್ತಾನು | ರೂ. 1,000 |
| ಶಾಖೆಗೆ ಕಳುಹಿಸಿದ ಸರಕು | ರೂ. 50,000 |
| ನಗದು ಮಾರಾಟ | ರೂ. 55,000 |
| ಖರ್ಚುಗಳು | ರೂ. 3,000 |

ಅಂತಿಮ ದಾಸ್ತಾನುಗಳ ಬಗ್ಗೆ ಕಂಡು ಹಿಡಿಯಲಾಗಲಿಲ್ಲ. ಶಾಖೆಯ ಸರಕುಗಳನ್ನು ಅಸಲು ಮತ್ತು ಶೇ. 25ರ ಮೇಲೆ ಮಾರಾಟ ಮಾಡಲಾಗಿದೆ. ಶಾಖೆಯ ಮ್ಯಾನೇಜರ್‌ಗೆ ಶೇ. 10 ರಂತೆ ದಳ್ಳಾಳಿಯನ್ನು ಕೊಟ್ಟಿದೆ. ಈ ದಳ್ಳಾಳಿಯನ್ನು ಲಾಭವನ್ನು ಕಂಡುಹಿಡಿಯುವ ಮುಂಚೆ ಕೊಡಲಾಗಿದೆ.



6. ರಾಮು ಎಂಟರ್‌ಪ್ರೈಸಸ್‌ರವರ ಈ ಕೆಳಗಿನ ವಿವರಗಳಿಂದ ವಿಭಾಗೀಯ ವ್ಯಾಪಾರಿ ಖಾತೆ ಮತ್ತು ಲಾಭ ನಷ್ಟ ಖಾತೆ ತಯಾರಿಸಿ.

| ವಿವರಗಳು | ವಿಭಾಗ - A | ವಿಭಾಗ - B |
|----------------------------|------------|-----------|
| | ರೂ. | ರೂ. |
| ಪ್ರಾರಂಭದ ದಾಸ್ತಾನು | 5,000 | 8,000 |
| ಖರೀದಿ | 20,000 | 16,000 |
| ಮಾರಾಟ | 45,000 | 30,000 |
| ಕೂಲಿ | 3,000 | 2,000 |
| ಅಂತಿಮ ದಾಸ್ತಾನು | 12,000 | 10,000 |
| ಇತರೆ ಖರ್ಚುಗಳು : ಕಛೇರಿ ಸಂಬಳ | ರೂ. 24,000 | |
| ಬಾಡಿಗೆ | ರೂ. 16,000 | |
| ಸೋಡಿ ಬಿಟ್ಟದ್ದು | ರೂ. 4,500 | |
| ಸೋಡಿ ಬಂದಿರುವುದು | ರೂ. 1,440 | |

ಕಛೇರಿ ಸಿಬ್ಬಂದಿ ನೇಮಕಾತಿ ವಿಭಾಗ - A ನಲ್ಲಿ 10 ಜನ, ವಿಭಾಗ - B ನಲ್ಲಿ 5 ಜನ. ಪ್ರದೇಶ ಆಕ್ರಮಿಸಿದ್ದು ವಿಭಾಗ - A 100 ಚ. ಅಡಿಗಳು ಮತ್ತು ವಿಭಾಗ - B 60 ಚ. ಅಡಿಗಳು.

7. ಮಾನಸ ಎಂಬುವರ ಪುಸ್ತಕದಿಂದ ಶೇಖರಿಸಿದ, ಈ ಕೆಳಗಿನ ಅಂಕಿ ಅಂಶಗಳಿಂದ ಉದ್ದರಿ ಮಾರಾಟ ಮತ್ತು ಒಟ್ಟು ಮಾರಾಟವನ್ನು ಕಂಡುಹಿಡಿಯಿರಿ.

| | ರೂ. |
|------------------------------|----------|
| ಪ್ರಾರಂಭಿಕ ಋಣಿಗಳು | 1,30,000 |
| ಋಣಿಗಳಿಂದ ಪಡೆದ ನಗದು | 1,90,000 |
| ಸೋಡಿ ಕೊಟ್ಟದ್ದು | 4,000 |
| ಬರತಕ್ಕ ಹುಂಡಿಗಳಿಂದ ಬಂದಿರುವುದು | 16,000 |
| ಬರಬೇಕಾದ ಹುಂಡಿಗಳ ತಿರಸ್ಕಾರ | 2,000 |
| ಕೆಟ್ಟ ಸಾಲ | 1,000 |
| ನಗದು ಮಾರಾಟ | 13,000 |
| ಋಣಿಗಳಿಂದ ವಾಪಸಾದದ್ದು | 5,200 |
| ಅಂತಿಮ ಋಣಿಗಳು | 65,000 |



8. ಪ್ರಧಾನ ಕಛೇರಿಯ ಪ್ರಸ್ತುತಗಳಲ್ಲಿ ರೋಜು ನಮೂನೆಗಳನ್ನು ಕೊಡಿ.
- ಪ್ರಧಾನ ಕಛೇರಿಯಿಂದ ಮೈಸೂರು ಶಾಖೆಗೆ ರೂ. 80,000 ಸರಕನ್ನು ಕಳುಹಿಸಲಾಗಿದೆ.
 - ಪ್ರಧಾನ ಕಛೇರಿಯು ಮೈಸೂರು ಶಾಖೆಯ ಸಿಬ್ಬಂದಿ ಸಂಬಳ ರೂ. 30,000 ಪಾವತಿಸಿದೆ.
 - ಮೈಸೂರು ಶಾಖೆಯು ಪ್ರಧಾನ ಕಛೇರಿಯ ಖಾತೆಗೆ ರೂ. 8,000 ಗಳನ್ನು ಪಾವತಿಸಿದೆ.
 - ಮೈಸೂರು ಶಾಖೆಯು ಪ್ರಧಾನ ಕಛೇರಿಯ ಸಾಲಗಾರರಿಂದ ರೂ. 6,000 ಗಳನ್ನು ಪಡೆದಿರುತ್ತದೆ.
 - ಮೈಸೂರು ಶಾಖೆಯು ಪ್ರಧಾನ ಕಛೇರಿಯ ಸಾಲಗಾರರಿಂದ ರೂ. 3,500 ಗಳ ಬರತಕ್ಕ ಹುಂಡಿಗಳನ್ನು ಪಡೆದಿರುತ್ತದೆ.
9. ಈ ಕೆಳಗಿನ ವ್ಯಾಪಾರ ಮಾಹಿತಿಯಿಂದ ಒಟ್ಟು ಲಾಭದ ಪ್ರಮಾಣವನ್ನು ಕಂಡು ಹಿಡಿಯಿರಿ.

| | ರೂ. |
|---------------------|----------|
| ಆರಂಭದ ಸರಕು | 40,000 |
| ಸರಕು ಖರೀದಿ | 2,80,000 |
| ಕೂಲಿ | 50,000 |
| ನೇರ ಖರ್ಚು | 20,000 |
| ಮಾರಾಟ | 4,50,000 |
| ಅಂತಿಮ ಸರಕು ದಾಸ್ತಾನು | 30,000 |

ವಿಭಾಗ - ಸಿ

ಯಾವುದಾದರೂ 3 ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 15 ಅಂಕಗಳು.

(3×15=45)

10. 20 ನೇ ಎಪ್ರಿಲ್ 2010 ರಂದು ರಾಮು ಎಂಬುವವರ ಆವರಣದಲ್ಲಿ ಬೆಂಕಿ ಅನಾಹುತವಾಗಿತ್ತು. ಈ ಕೆಳಗಿನ ಮಾಹಿತಿಯಿಂದ ಬೆಂಕಿ ವಿಮೆ ಬೇಡಿಕೆ ಮೊತ್ತವನ್ನು ಕಂಡುಹಿಡಿಯಿರಿ.

| ವಿವರಗಳು | 2008 | 2009 | 2010 |
|-------------------------|----------|----------|--------|
| | ರೂ. | ರೂ. | ರೂ. |
| ಪ್ರಾರಂಭಿಕ ದಾಸ್ತಾನು ಬೆಲೆ | 32,400 | 36,000 | 36,900 |
| ಖರೀದಿ | 80,000 | 81,000 | 6,000 |
| ಮಾರಾಟ | 1,32,000 | 1,40,000 | 12,000 |
| ಕೂಲಿ | 19,000 | 20,900 | 2,000 |
| ಅಂತಿಮ ದಾಸ್ತಾನು | 36,000 | 36,900 | - |

ಸಂರಕ್ಷಿಸಿದ ಸರಕಿನ ಬೆಲೆ ರೂ. 2,000.

ಯಾವಾಗಲೂ ದಾಸ್ತಾನನ್ನು ಶೇ. 10 ರಷ್ಟು ಅಸಲಿಗಿಂತ ಕಡಿಮೆ ಮೌಲ್ಯ ಮಾಡಲಾಗುವುದು.



11. ಕುಮಾರ ಎಂಬ ವ್ಯಾಪಾರಿಯು ತನ್ನ ಲೆಕ್ಕಗಳನ್ನು ಏಕ ನಮೂದು ಪದ್ಧತಿಯಲ್ಲಿ ಅಳವಡಿಸಿದ್ದಾನೆ. ಅವನ ಪುಸ್ತಕದಲ್ಲಿ ಕೊಟ್ಟಿರುವ ಮಾಹಿತಿಯಿಂದ ವ್ಯಾಪಾರ, ಲಾಭ ಮತ್ತು ನಷ್ಟ ಖಾತೆ ಹಾಗೂ ಆಸ್ತಿ ಜವಾಬ್ದಾರಿ ಪಟ್ಟಿಯನ್ನು 31-12-2010ರ ಕೊನೆಯಲ್ಲಿ ತಯಾರಿಸಿರಿ.

1) 31-12-2010 ರವರೆಗೆ ಸ್ವೀಕರಿಸಿದ ಹಣ :

| | |
|------------------------|--------------|
| ಋಣಿಗಳಿಂದ ಸ್ವೀಕರಿಸಿದ ಹಣ | ರೂ. 1,76,250 |
| ನಗದು ಮಾರಾಟ | ರೂ. 41,250 |
| ಕುಮಾರರವರಿಂದ ಬಂದ ನಗದು | ರೂ. 25,000 |

ಪಾವತಿಯಾದ ಹಣ

| | |
|----------------------------|--------|
| | ರೂ. |
| ಹೊಸ ಯಂತ್ರೋಪಕರಣ ಖರೀದಿಸಿದ್ದು | 6,250 |
| ಸ್ವಂತ ಬಳಕೆಗೆ | 15,000 |
| ಸಂಬಳಗಳು | 11,250 |
| ಕೂಲಿ | 67,250 |
| ಬಡ್ಡಿ ಪಾವತಿಸಿದ್ದು | 750 |
| ಬಾಡಿಗೆ ಪಾವತಿಸಿದ್ದು | 13,250 |
| ಬೆಳಕು ಮತ್ತು ಯಂತ್ರ ಶಕ್ತಿ | 4,750 |
| ಇತರೆ ಖರ್ಚುಗಳು | 21,250 |
| ಸಾಲಿಗರಿಗೆ ಪಾವತಿಸಿದ್ದು | 7,625 |



2) ಆಸ್ತಿ ಮತ್ತು ಜವಾಬ್ದಾರಿಗಳು :

| | 01-01-2010 | 31-12-2010 |
|---------------|------------|------------|
| | ರೂ. | ರೂ. |
| ಸಾಲಿಗರು | 25,250 | 24,000 |
| ಸಾಲಗಾರರು | 37,500 | 61,250 |
| ಬ್ಯಾಂಕ್ | 6,250 | - |
| ಸರಕು | 62,500 | 31,250 |
| ಯಂತ್ರೋಪಕರಣಗಳು | 75,000 | 73,150 |



12. ಬೆಂಗಳೂರಿನಲ್ಲಿ ಪ್ರಧಾನ ಕಛೇರಿಯಿರುವ ಒಂದು ಕಂಪನಿಯು ತನ್ನ ಮಂಡ್ಯ ಶಾಖೆಗೆ ಸರಕನ್ನು ಮಾರಾಟ ಬೆಲೆಯ ಮೇಲೆ ಶೇ. 20ರ ಲಾಭಾಂಶ ಬೆಲೆಯಲ್ಲಿ ರವಾನಿಸುತ್ತದೆ. ಶಾಖೆಯ ದೈನಂದಿನ ವ್ಯವಹಾರಗಳಿಂದ ಗಳಿಸಿದ ಎಲ್ಲಾ ನಗದು ಅಂದೇ ಪ್ರಧಾನ ಕಛೇರಿಗೆ ಕಳುಹಿಸುವುದು. ಶಾಖೆಯ ಎಲ್ಲಾ ಖರ್ಚುಗಳನ್ನು ಪ್ರಧಾನ ಕಛೇರಿ ಕೊಡುತ್ತದೆ. ಆದರೆ ಚಿಲ್ಲರೆ ಖರ್ಚುಗಳನ್ನು ಶಾಖೆಯ ಮ್ಯಾನೇಜರ್ ಭರಿಸುವುದು. ಈ ಕೆಳಗಿನ ಮಾಹಿತಿಯನ್ನು ಬಳಸಿ ಪ್ರಧಾನ ಕಛೇರಿ ಪುಸ್ತಕದಲ್ಲಿ ಬೆಂಗಳೂರು ಶಾಖೆಯ ಲೆಕ್ಕವನ್ನು ಬರೆಯಿರಿ.

| | ರೂ. |
|---|--------|
| ಸರಕು 01-01-2010 ರಂದು(Invoice price) | 15,000 |
| ಋಣಿಗಳು 01-01-2010 ರಂದು | 9,000 |
| ನಗದು 01-01-2010 ರಂದು | 400 |
| ಪೀಠೋಪಕರಣಗಳು 01-01-2010 ರಂದು | 1,200 |
| ಪ್ರಧಾನ ಕಛೇರಿಯಿಂದ ಶಾಖೆ ಸ್ವೀಕರಿಸಿದ ಸರಕು (Invoice price) | 80,000 |
| ಪ್ರಧಾನ ಕಛೇರಿಗೆ ಹಿಂದಿರುಗಿಸಿದ ಸರಕು | 1,000 |
| ಋಣಿಗಳಿಂದ ವಾಪಸಾದ ಸರಕು | 480 |
| ಋಣಿಗಳಿಂದ ಸ್ವೀಕರಿಸಿದ ನಗದು | 30,000 |
| ನಗದು ಮಾರಾಟ | 50,000 |
| ಒಟ್ಟು ಮಾರಾಟ | 80,000 |
| ಋಣಿಗಳಿಗೆ ಬಿಟ್ಟ ಸೋಡಿ | 300 |
| ಖರ್ಚಿಗಾಗಿ ಪ್ರಧಾನ ಕಛೇರಿಯಿಂದ ಪಾವತಿ : | |
| ಬಾಡಿಗೆ | 1,200 |
| ಸಂಬಳ | 2,400 |
| ಸಲಕರಣೆಗಳಿಗೆ | 300 |
| ಚಿಲ್ಲರೆ ಖರ್ಚು ಶಾಖೆ ಪಾವತಿಸಿದ್ದು | 280 |
| ಸರಕು 31-12-10 ರಂದು | 14,000 |

ಪೀಠೋಪಕರಣಗಳ ಮೇಲೆ ಶೇ. 10ರ ಸವಕಳಿ ಕಳೆಯಿರಿ.



13. ರಮೇಶರವರು ಎರಡು ವಿಭಾಗಗಳಲ್ಲಿ ವ್ಯವಹಾರ ಮಾಡುತ್ತಾರೆ. 31-12-2010 ರಿಂದ ಖಾತೆಗಳ ಶಿಲ್ಕುಗಳು ಕೆಳಗಿನಂತಿವೆ.

| ವಿವರಗಳು | ವಿಭಾಗ - ಎ | | ವಿಭಾಗ - ಬಿ | |
|----------------------------|-----------|--------|------------|--|
| | ರೂ. | | ರೂ. | |
| ದಾಸ್ತಾನು - 01-01-2010 ರಂದು | 2,000 | | 4,000 | |
| ಖರೀದಿ - A - 6000 Kgs | 10,000 | | | |
| B - 18,000 Kgs | | | 16,000 | |
| ಕೂಲಿ | 1,200 | | 1,600 | |
| ಮಾರಾಟ | 20,000 | | 30,000 | |
| | | ರೂ. | | |
| ದರ ಮತ್ತು ತೆರಿಗೆ | | 1,200 | | |
| ಸಂಬಳ | | 1,440 | | |
| ಖರೀದಿ ಬಾಡಿಗೆ | | 480 | | |
| ಜಾಹಿರಾತು ಖರ್ಚು | | 1,560 | | |
| ಸೋಡಿ (Credit) | | 360 | | |
| ಪೀಠೋಪಕರಣಗಳು | | 8,000 | | |
| ಸಾಲಗಾರರು | | 1,600 | | |
| ಹೂಡಿಕೆಗಳು | | 10,000 | | |
| ಧನಗಳು | | 800 | | |
| ಬಂಡವಾಳ | | 16,000 | | |
| ಸ್ವಂತಕ್ಕೆ ಪಡೆದದ್ದು | | 400 | | |
| ಬ್ಯಾಂಕ್ | | 6,000 | | |
| ನಗದು | | 1,680 | | |

31-12-2010 ಕ್ಕೆ ಅಂತ್ಯಗೊಂಡಂತೆ ವಿಭಾಗದ ವ್ಯಾಪಾರ ಮತ್ತು ಲಾಭ ಮತ್ತು ನಷ್ಟ ಖಾತೆ ಮತ್ತು ಅಥಾವೆ ಪಟ್ಟಿಯನ್ನು ಕೆಳಗಿನ ಆಡ್ವೆನ್ಸ್‌ಮೆಂಟ್ ಪರಿಗಣಿಸಿ ಪಡೆಯಿರಿ.

- a) 31-12-2010 ರಂದು ಅಂತಿಮ ಶಿಲ್ಕು A - Rs. 2,000, B. Rs. 4,000.
- b) ಅಂತರ ವಿಭಾಗೀಯ ವರ್ಗಾವಣೆಗಳು A ವಿಭಾಗದಿಂದ B ವಿಭಾಗಕ್ಕೆ ರೂ. 200 (at cost).
- c) ಪ್ರದೇಶ ಆಕ್ರಮಿಸಿದ್ದು ವಿಭಾಗ - A - 200 ಚ. ಅಡಿಗಳು, ವಿಭಾಗ - B - 400 ಚ. ಅಡಿಗಳು.
- d) ಇತರ ಆದಾಯ ಮತ್ತು ಖರ್ಚುಗಳನ್ನು ನಿಮ್ಮ ವಿವೇಚನೆಯಲ್ಲಿ ಸೂಕ್ತವಾದ ರೀತಿಯಲ್ಲಿ ಹಂಚಿರಿ.



14. ಮಂಡ್ಯ ಶಾಖೆಯ ತಾಳೆ ಪಟ್ಟಿಯು 31-12-2010 ರಂದು ಕೆಳಕಂಡಂತಿದೆ.

| ವಿವರಗಳು | Dr. | Cr. |
|-----------------------------------|-----------------|-----------------|
| | ರೂ. | ರೂ. |
| ಪೀಠೋಪಕರಣಗಳು | 5,600 | |
| ಬ್ಯಾಂಕ್ ಮತ್ತು ಕೈಯಲ್ಲಿನ ನಗದು | 7,120 | |
| ಬಾಡಿಗೆ | 3,840 | |
| ಸಂಬಳ | 6,000 | |
| ಸಾಲಗಾರರು ಮತ್ತು ಸಾಲಿಗರು | 14,800 | 7,400 |
| ಕಛೇರಿಯ ಖರ್ಚುಗಳು | 1,880 | |
| ಪ್ರಧಾನ ಕಛೇರಿಗೆ ಸರಕನ್ನು ಒದಗಿಸಿದ್ದು | | 24,000 |
| ಖರೀದಿ | 75,200 | |
| ಮಾರಾಟ | | 1,52,000 |
| ಪ್ರಧಾನ ಕಛೇರಿಯಿಂದ ಸರಕನ್ನು ಪಡೆದದ್ದು | 32,000 | |
| ದಾಸ್ತಾನು 01-01-2010 ರಂದು | 24,000 | |
| ಪ್ರಧಾನ ಕಛೇರಿ ಶಾಖೆ | 12,960 | |
| | 1,83,400 | 1,83,400 |

ಅಂತಿಮ ದಾಸ್ತಾನು ಬೆಲೆ ರೂ. 5,400. ಪ್ರಧಾನ ಕಛೇರಿಯ ಪುಸ್ತಕದಲ್ಲಿ 31-12-10 ರಂದು ಶಾಖೆಯ ಖಾತೆಯು ರೂ. 1,840 (Dr.) ರಷ್ಟಿತ್ತು. ಪ್ರಧಾನ ಕಛೇರಿಯು ರೂ. 10,000 ರಷ್ಟು ಸರಕನ್ನು ಶಾಖೆಗೆ ಕಳುಹಿಸಿದ್ದು ಮತ್ತು ಶಾಖೆಯು ಪ್ರಧಾನ ಕಛೇರಿಗೆ ಕಳುಹಿಸಿದ ನಗದು ರೂ. 4,800 ಮಾರ್ಗ ಮಧ್ಯದಲ್ಲಿತ್ತು. ಮೇಲಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ತಾಳೆಪಟ್ಟಿಯನ್ನು ಮಂಡ್ಯ ಶಾಖಾ ಖಾತೆಯ ಪ್ರಧಾನ ಕಛೇರಿಯ ಅಂತಿಮ ಪುಸ್ತಕದಲ್ಲಿ ತೋರಿಸಿ.